

ಮಾತ್ರ-ಕೆ

ಇಷ್ಟರೋಳಿಗೆ ಆಕೆಯ ಮಾರ್ಗದರ್ಶಕ, ‘ಮ್ಯಾನೊನಲ್ಲಿ ಇಂಟರ್ನ್‌ಶಿಪ್ ಕೋರ್ಸ್’ ಇದೆ. ಅಲ್ಲಿಗೆ ಹೋಗಿ ಕನ್ನಡ ಕಲೆ ಎಂದು ಇಲ್ಲಿಗೆ ಕರ್ಣಿಸಿದರು. ಆಕೆ ತಂಬಾ ಶ್ರಮಪಟ್ಟರು. ಬೆಣ್ಣಿಗಿ ಕಲಿತರು. ಸಾಹಿತ್ಯಕ ಭಾವಯಲ್ಲಿ ಬಹಳ ಸೂಕ್ತಗಳು ಇವೆ. ತಂಬಾ ಕಲಿತ ವಿದ್ಯಾರ್ಥಿಗಳಿಗೆ ಮಾತ್ರ ಇದು ಅರ್ಥವಾಗುತ್ತದೆ. ಯಾವುದೇ ಸಾಹಿತ್ಯಕ್ಕೆ ನಿಜವಾದ ಮೆಚ್ಚುಗೆ ಸಿಗಬೇಕಾದರೆ, ಆಯೂ ಭಾವೆಯಲ್ಲೇ ಒದಗೇಕು. ಭಾವಾಂತರದಲ್ಲಿ ಅಲ್ಲ. ಈಗ ನಮಲ್ಲಿ ಮೂರು ಜನ ವಿದ್ಯಾರ್ಥಿಗಳಿದ್ದಾರೆ. ತಂಬಾ ಶಿಖಿಯಿಂದ ಕನ್ನಡ ಅಧ್ಯನಕ ಸಣ್ಣ ಕಥೆಗಳನ್ನು ಓದುತ್ತಾರೆ.

- ◆ ನೀವು ಶಾಂತಿನಾಥ ದೇಸಾಯಿಯವರ ಕಾದಂಬರಿ ಅನುವಾದಿಸಿದರಿ. ಅದರ ಅನುಭವ ಹೇಗಿತ್ತು?

ಕನ್ನಡದಲ್ಲಿ ತುಂಬ ಒಳ್ಳೆಯ ಕಾದಂಬರಿಗಳು ಇರಬಹುದು ಅದರೆ, ಭಾವಾಂತರ ಮಾಡುವುದು ಕವ್ಯ. ಕೆಲವೊಮ್ಮೆ ಒಂದುಗರಿಗೆ ಸ್ವಲ್ಪ ಹೆಚ್ಚಿನ ಸಾಂಸ್ಕೃತಿಕ ಹಿನ್ನೆಲೆ, ಪರಿಜ್ಞಾನ ಬೇಕು. ಅದು ಇರದಿದ್ದರೆ ಸಾಹಿತ್ಯ ಅರ್ಥವಾಗಿ. ನನ್ನ ಸಾಹಿತ್ಯದಲ್ಲಿ ಹೀಗೆ ಐರೋಪ್ಯ ಭಾವಗಳಿಗೆ ಅನುವಾದವಾಗುವ ಒಂದು ಗುಣವಿದೆ. ಯಾಕೆಯರೆ ಅವರು ವ್ಯಕ್ತಿಯ ಒಳಗೆ ನಡೆಯುವ ಆತ್ಮವಿಮರ್ಶೆಯನ್ನು ವಿವರವಾಗಿ ಹೇಳುತ್ತಾರೆ. ಅದಕ್ಕೆ ಸಾಂಸ್ಕೃತಿಕ ಹಿನ್ನೆಲೆಯ ಬಗ್ಗೆ ಪ್ರತ್ಯೇಕ ವಿವರ ಬೇಡ. ಅದ್ದರಿದ ಭಾವಾಂತರದಲ್ಲಿ ಹೆಚ್ಚಿನ ಲೋಪ ಆಗುವುದಿಲ್ಲ. ನಾನು ನನ್ನ ಅನುವಾದವನ್ನು ದೇಸಾಯಿ ಅವರಿಗೆ ಕಳುಹಿಸಿದೆ. ಅವರು ಒದಿ ಮೆಚ್ಚಿದರು. ಆದರೆ, ಕೆಲವು ವಿವರಗಳಲ್ಲಿ ಸಮಸ್ಯೆಯಿದೆ ಎಂದು ಹೇಳಿದರು. ಈಗೆ 60ರ ದಶಕದ ಮುಂಬಯಿಲ್ಲಿ ನಡೆಯುತ್ತದೆ. ಅಲ್ಲಿ ಕೆಲವು ಹಸರುಗಳಿಗೆ ಬೇರೆ ಏನೂ ಸಂಬಂಧಗಳಿವೆ. ನನಗೆ ಅದೆಲ್ಲ ಗೊತ್ತಿರಲ್ಲಿ. ತಪ್ಪಾಗಿ ಅನುವಾದಿಸಿದ್ದೆ. ಹೊಲ್ಲಾಪ್ಪರಕ್ಕೆ ಬಿನ್ನ, ತಿದ್ದೋಣ ಎಂದರು. ಹೋದೆ. ಮೂರು ದಿವಸ ಅವರ ಮನೆಯಲ್ಲಿದೆ. ಪ್ರತಿಯೊಂದು ಪ್ರಾಟಿ ನೋಡಿ, ‘ಇದು ರೆಸ್ಯೂರೆಂಟಿನ ಹೆಸರು. ಇದು ಬೀದಿಯ ಹೆಸರು. ಇದು ಹೀಗೆ ಬರಬೇಕು’ ಎಂದು ಕೂಡಿ ತಿಳಿದರು. ಅಮೇಲೆ ನಾನು ಜರ್ಮನಿಗೆ ವಾಪಸ್ಸು ಬಂದೆ. ನಂತರ ಸುದ್ದಿ ಬಂತು ಅವರ ದೇಹಾತ್ಮಾಯಿತು ಅಂತ. ಅಚ್ಚಾದ ಪ್ರಸ್ತುತವನ್ನು ಅವರು ನೋಡಲಿಲ್ಲ.

- ◆ ಕೃತಿ ಭಾವೆಯಿಂದ ಭಾಗೆಗೆ ಮಾತ್ರ ಹೋಗುವುದಿಲ್ಲ. ಸಂಸ್ಕೃತಿಯಿಂದ ಸಂಸ್ಕೃತಿಗೆ ಹೋಗಬೇಕಾಗುತ್ತದೆ. ವಾತದಲ್ಲಿ, ಅನುವಾದದಲ್ಲಿ ಎದುರಾಗುವ ಸವಾಲು ಯಾವುದು?
‘ವಿಕ್ಸೇಪ’ದಲ್ಲಿ ಹೆಚ್ಚಿನ ಸಾಂಸ್ಕೃತಿಕ ಸವಾಲು ಬರಲಿಲ್ಲ. ಹೆಚ್ಚಾಗಿ ಬೀದಿಗಳ ಹೆಸರು ಕಟ್ಟಡದ ಹೆಸರು ಇದ್ದವು. ಆದರೆ, ‘ಫ್ರಾಟಶ್ಲಾಡ್’ ಕವ್ಯ. ನಾನು ನನ್ನ ವಿದ್ಯಾರ್ಥಿಗಳ ಜತೆ ಕೂತು ಇದನ್ನು ಒದುತ್ತೇನೇ ಈ ಅಗ್ರಹಾರದ ಸಂಸ್ಕೃತಿಯಲ್ಲಿ ಏನೇನೋ ಇವೆ. ಒಂದು ಕಡೆ ಹುಡುಗ ಹೇಳುತ್ತಾನೆ, ‘ಉಪನಯನಕ್ಕೆ ಮುಂಚೆ ಬರೆ ಒಂದು ಬಿಲ್ಲೆ ದ್ವಾರ್ಶಿಕೆ ಸಿಗುತ್ತಿತ್ತು.’ ‘ಯಾವಾಗಲೂ ಗಾಯತ್ರೀ ಜಪ ಮಾಡುತ್ತ ಓಡಾಡಿದೆ.’ ಅಂತ. ಉಪನಯನ ಅಂದರೇನು? ಗಾಯತ್ರಿ ಮಂತ್ರ ಅಂದರೇನು? ಎಲ್ಲಾ ಹೇಳಬೇಕು.

- ◆ ಜರ್ಮನಿಯಿಂದ ಕ್ರೈಸ್ತ ಮಿಶನರಿಗಳಾಗಿ ಬಂದ ಕಿಟೆಲ್—ಮೊಗ್ನಿಂಗ್ ಮುಂತಾದವರು ಕನ್ನಡದಲ್ಲಿ ಕೆಲಸ ಮಾಡಿದರು. ಅದನ್ನು ಈಗಿನ ಜರ್ಮನರ ಹೇಗೆ ನೋಡುತ್ತಾರೆ?
ನೀವು ಹೇಳಿದ ಈ ಜನರು 100 ವರ್ಷದ ಹಿಂದೆ ಬಾಳಿದರು. ಈ ನೂರು ವರ್ಷಗಳಲ್ಲಿ ಅನೇಕ ರೀತಿಯ ದೊಡ್ಡ ಬದಲಾವಣೆಗಳು ಆಗಿವೆ. ತಾಂತ್ರಿಕ ಬದಲಾವಣೆಗಳಿಂದ ಪ್ರಪಂಚ ಬಹಳ